



ಪಟ್ಟಣ ಸಹಕಾರ ಬ್ಯಾಂಕುಗಳ

# ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ  
ಸಹಕಾರ ಪಟ್ಟಣ  
ಬ್ಯಾಂಕುಗಳ  
ಮಹಾಮಂಡಳದ  
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 03 | 24, ಏಪ್ರಿಲ್ 2024 | ಬುಧವಾರ | ಪುಟಗಳು : 8 | ಬೆಲೆ : 2/-

ಲೋಕಸಭಾ ಚುನಾವಣೆ: 2024

ಪ್ರಜಾಪ್ರಭುತ್ವದ ಸಾಕ್ಷಿ



ಮರೆಯದೆ ಮತದಾನ ಮಾಡಿ  
ನಿಮ್ಮ ಹಕ್ಕು ಮತ್ತು ಕರ್ತವ್ಯವನ್ನು ಜಲಾಯಿಸಿ

ಏಪ್ರಿಲ್ 26, ಹಾಗೂ ಮೇ 07ರಂದು ಮತದಾನ,  
ಜೂನ್ 04ರಂದು ಫಲಿತಾಂಶ




## ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್

ಬೆಂಗಳೂರು : ಮಹಾಮಂಡಳದ ದಿನಾಂಕ :  
16.04.2024 ರಂದು ರಾಜ್ಯದ ಪಟ್ಟಣ ಸಹಕಾರ  
ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು  
ಮತ್ತು ಅಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್  
ಮೂಲಕ Finalisation of Accounts as per  
Income Tax Act 1961, RBI Guidelines on  
disclosure of Accounts ವಿಷಯಗಳ ಕುರಿತು  
ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಮಹಾಮಂಡಳದ  
ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ



ಎನ್. ಕೇರೂರೆಯವರು ವೆಬಿನಾರ್‌ನಲ್ಲಿ ಭಾಗವಹಿಸಿದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳಿಗೆ ಸ್ವಾಗತವನ್ನುಕೊಂಡು, ಮಾತನಾಡಿ, ಕರ್ನಾಟಕ ರಾಜ್ಯ  
ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಈಗಾಗಲೇ ತಮಗೆಲ್ಲ ತಿಳಿದಿರುವಂತೆ ಹಲವಾರು ವಿಷಯಗಳ ಬಗ್ಗೆ ಭೌತಿಕವಾಗಿ ಮತ್ತು ವೆಬಿನಾರ್ ಮೂಲಕ  
ಅನೇಕ ಮಾಹಿತಿಗಳನ್ನು ಒದಗಿಸುತ್ತಿರುವುದಲ್ಲದೆ ಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಈ ದಿನ ಏರ್ಪಡಿಸಿರುವ ವೆಬಿನಾರ್‌ನಲ್ಲಿ ತಾವೆಲ್ಲ ಹೆಚ್ಚಿನ  
ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಮೆ: ಎಂಎಸ್‌ಎಸ್‌ವಿ & ಕಂಪನಿಯ ಸಿಎ ವಿನಯ ದೋಸರವರು Finalisation of Accounts as per Income Tax Act 1961 ಕುರಿತು ವಿವರವಾಗಿ



ಉಪನ್ಯಾಸ ನೀಡಿದರು. ಬ್ಯಾಂಕಿಂಗ್ ಸಲಹೆಗಾರರಾದ  
ಶ್ರೀ ಸುಧಾಕರ ಭಟ್‌ರವರು RBI Guidelines on  
disclosure of Accounts ಕುರಿತು ವಿವರವಾಗಿ  
ಉಪನ್ಯಾಸ ನೀಡಿದರು.

ಕೊನೆಯಲ್ಲಿ ಮಹಾಮಂಡಳದ ಮುಖ್ಯಕಾರ್ಯ  
ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ  
ವಂದನಾರ್ಪಣೆ ಸಲ್ಲಿಸಿದರು. ಈ ವೆಬಿನಾರ್‌ನಲ್ಲಿ  
100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ  
ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ಖಾತೆಗಳ  
ಅಂತಿಮಗೊಳಿಸುವಿಕೆ ಮತ್ತು ಆರ್‌ಬಿಐ ಪ್ರಮುಖ  
ಮಾರ್ಗಸೂಚಿಗಳ ಕುರಿತು ತಿಳಿದುಕೊಂಡರು.

## ಸಂಪಾದಕೀಯ

## ಆತ್ಮೀಯ ಸಹಕಾರಿಗಳೇ...

## ಪ್ರಕೃತಿಯನ್ನು ಸಂರಕ್ಷಿಸುವ ಮೂಲಕ ನಮಗೆ ಉಸಿರು ನೀಡಿರುವ ಭೂಮಿ ತಾಯಿಯ ಋಣವನ್ನು ತೀರಿಕೊಡಲು ಬನ್ನಿ

ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವ ಭೂ ದಿನ ಆಚರಿಸಲಾಗುತ್ತಿದೆ. ಈ ಬಾರಿಯ ವಿಶ್ವ ಭೂ ದಿನದ ವಿಷಯವೇ ಭೂಮಿ ಉಳಿವಿಗಾಗಿ ಪ್ಲಾಸ್ಟಿಕ್ ತ್ಯಜಿಸಿ ಎಂಬುದಾಗಿದೆ. ಪ್ಲಾಸ್ಟಿಕ್ ಎನ್ನುವುದು ಮಣ್ಣಲ್ಲಿ ಕೊಳೆಯದೆ, ನೀರಲ್ಲಿ ಕರಗದೆ, ಗಾಳಿಯಲ್ಲಿ ಲೀನವಾಗದೆ ಭೂಮಿಯ ಮೇಲೆ ರಾಶಿ ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರವನ್ನು ಹಾಳುಮಾಡುತ್ತಿದೆ. ಅಲ್ಲದೆ, ಪ್ಲಾಸ್ಟಿಕ್ ಭೂಮಿಯ ಸಕಲ ಜೀವಿಗಳಿಗೂ ಅಪಾಯ ಉಂಟುಮಾಡುತ್ತಿದೆ. ಈ ಬಗ್ಗೆ ವ್ಯಾಪಕವಾದ ಜಾಗೃತಿ ಮೂಡಿಸುವ ಅಗತ್ಯವಿದೆ.

ಭಾರತೀಯರಾದ ನಾವುಗಳು ಭೂಮಿಯನ್ನು ತಾಯಿ ಎಂದೇ ಸಂಭೋದಿಸುತ್ತೇವೆ. ನಮ್ಮ ನಾಡನ್ನು ಮಾತೃಭೂಮಿ ಎನ್ನುತ್ತೇವೆ. ವನ್ಯ, ಖನಿಜಗಳ-ಲೋಹಗಳ ಖಜಾನೆಯಾಗಿರುವುದರಿಂದ ಬಹು ರತ್ನಭಾರಿ ವಸುಂಧರೆ, ಹಸುರು ನೀಲಾಂಬರ ಭೂಷಿತೆ ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ. ಭೂಮಿ ಅಂದರೆ ಬರೀ ಮಣ್ಣೇ, ಕಲ್ಲೇ, ಗಾಳಿಯೇ, ನೀರೇ, ಗಿಡ ಮರ ಪ್ರಕೃತಿಯೇ ಇದರಲ್ಲಿ ಯಾವುದು ಅನ್ನುವುದು ಪ್ರಶ್ನೆಯಲ್ಲ. ಇವೆಲ್ಲವೂ ಒಳಗೊಂಡದ್ದೇ ಭೂಮಿ. ಮನುಕುಲ ಮಾತ್ರವಲ್ಲದೆ ಪ್ರಾಣಿ-ಪಕ್ಷಿ ಸಕಲ ಜೀವ ಸಂಕುಲವನ್ನು ಸಲಹುತ್ತಿರುವ ಭೂಮಿಯನ್ನು ನಾವು ತಾಯಿ ಎಂದೇ ಸಂಭೋದಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ.

“ಬೆಳಗಾಗ ನಾನೆದ್ದು ಯಾರಾನ ನೆನೆಯಲಿ,  
ಎಳ್ಳು ಜೀರಿಗೆ ಬೆಳೆಯೋಳ ಭೂಮಿ ತಾಯಿ ನೆನೆದೇವೆ”

ಎಂದೇ ರೈತ ಹೆಣ್ಣು ಮಕ್ಕಳು ಹಾಡುತ್ತಾರೆ.

ಇಂಥಾ ಭೂಮಿ ಆಧುನಿಕ ಜಗತ್ತಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ವಿವೇಚನೆ ಇಲ್ಲದ ಭೋಗ ಲಾಲಾಸೆಗೆ ಬಲಿಯಾಗುತ್ತಿದೆ. ವಿಚಿತ್ರ ನೋಡಿ; ಸಕಲ ಜೀವರಾಶಿಗಳು ಭೂಮಿಯ ಅನುಸರಿಸಿಕೊಂಡು ಬದುಕಿದರೆ, ಮಾನವ ಮಾತ್ರ ಅದನ್ನು ಧಿಕ್ಕರಿಸಿ ಬಾಳುತ್ತಿದ್ದಾನೆ. ಇದರಿಂದಾಗಿಯೇ ಸಕಲ ಜೀವ ಸಂಕುಲವನ್ನು ಪಾಲನೆ ಪೋಷಣೆ ಮಾಡುವ ಭೂಮಿಯೂ ಕೆಲ ದಶಕಗಳಿಂದ ವಿಚಿತ್ರವಾಗಿ ವರ್ತಿಸತೊಡಗಿದೆ. ಈ ವಿಚಾರವಾಗಿ ಭೂ ವಿಜ್ಞಾನಿಗಳು, ಚಿಂತಕರು, ಪರಿಸರವಾದಿಗಳು ಆತಂಕಕ್ಕೊಳಗಾಗಿ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಭೂಮಿ ದಿನ ಆಚರಣೆಗೆ ಮೊದಲು ಮಾಡಿದರು. 1990ರ ನಂತರ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ವಿಶ್ವ ಭೂಮಿ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

ಭೂ ರಕ್ಷಣೆಯ ಹೊಣೆ ಕೇವಲ ಸರಕಾರದ ಜವಾಬ್ದಾರಿ ಎಂದು ಭಾವಿಸಬಾರದು. ಸಹಕಾರಿಗಳಾದ ನಾವುಗಳು ಕೂಡ ಈ ಕುರಿತು ಅರಿವು ಮೂಡಿಸುವುದು ಮತ್ತು ಅದರ ಉಳಿವಿಗೆ ಏನೆಲ್ಲ ಮಾಡಬಹುದು ಅಲೋಚಿಸಿ ಊರಿನ ಯುವಜನರನ್ನು, ಮಕ್ಕಳನ್ನು ತೊಡಗಿಸಿಕೊಂಡು ಸಾಧ್ಯವಾದಷ್ಟು ಗಿಡಗಳನ್ನು ನೆಡುವುದು ಹಾಗೂ ಇರುವ ಗಿಡ ಮರಗಳನ್ನು ಸಂರಕ್ಷಿಸುವುದರ ಮೂಲಕ ನಮಗೆ ಉಸಿರು ನೀಡಿರುವ ಭೂಮಿ ತಾಯಿಯ ಋಣವನ್ನು ತೀರಿಸಬಹುದಾಗಿದೆ.

ರವೀಂದ್ರನಾಥ ಟ್ಯಾಗೋರ್ ಅವರು ತಮ್ಮ ಕವಿತೆಯಲ್ಲಿ ಪೃಥ್ವಿಯ ಬಗ್ಗೆ ಬರೆದಿರುವ ಈ ಕವಿತೆ ಹೆಚ್ಚು ಅರ್ಥಗರ್ಭಿತವಾಗಿದೆ.

ಓ ನನ್ನ ತ್ರಿಯ ಪೃಥ್ವಿ  
ನಿನ್ನಿಗ್ಗೆ ಅಪರಿಚಿತನಾಗಿ ಬಂದೆ.  
ಅತಿಥಿಯಾಗಿ ಬಾಳದೆ  
ಗೆಳೆಯನಾಗಿ ನಿನ್ನ ಬಾಲಿಲಿನಿಂದ  
ತೆರಳುತ್ತಿದ್ದೇನೆ.

► ಸಂಪಾದಕರು

## ವಂಚಕ ಲೋನ್ ಆಫ್‌ಗಳ ನಿಗ್ರಹಕ್ಕೆ ಆರ್‌ಬಿಐ ತರುತ್ತಿದೆ ಡಿಜಿಟಲ್ ಅಸ್ರ

ನವದೆಹಲಿ : ದಾಖಲೆ ಇಲ್ಲದೇ ಸಾಲ ನೀಡುತ್ತೇವೆಂದು ನಂಬಿಸಿ ವಂಚಿಸುವ ಮತ್ತು ಸಾಲ ನೀಡಿ ಮನಬಂದಂತೆ ಬಡ್ಡಿ ಪಡೆಯುವ ಲೋನ್ ಆಫ್‌ಗಳ ಬಗ್ಗೆ ಸಾಕಷ್ಟು ವರದಿಗಳು ಬರುತ್ತಲೇ ಇವೆ. ತುರ್ತು ಅಗತ್ಯಕ್ಕಿದೋ, ಅಥವಾ ಬಡ್ಡಿ ಇಲ್ಲದೇ ಸಾಲ ಸಿಗುತ್ತದೆ ಎಂಬ ಆಸೆಯಿಂದಲೋ ಬಹಳಷ್ಟು ಜನರು ಇಂಥ ವಂಚಕ ಲೋನ್ ಆಫ್‌ಗಳ ಬಲೆಗೆ ಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಅಕ್ರಮ ಲೋನ್ ಆಫ್‌ಗಳಿಗೆ ಕಡಿವಾಣ ಹಾಕಲು ವಿಶೇಷ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿದೆ. ವರದಿ ಪ್ರಕಾರ ಡಿಜಿಟಲ್ ಇಂಡಿಯಾ ಟ್ರಸ್ಟ್ ಏಜೆನ್ಸಿ ಡಿಜಿಟಲ್ ಅನ್ನು ಆರ್‌ಬಿಐ ಸದ್ಯದಲ್ಲೇ ಅಖಾಡಕ್ಕೆ ಇಳಿಸುವ ಯೋಜನೆಯಲ್ಲಿದೆ.

ಡಿಜಿಟಲ್ ಒಂದು ರೀತಿಯಲ್ಲಿ ಲೋನ್ ಆಫ್‌ಗಳ ಕಣ್ಗಾವಲಿಗೆ ಸೃಷ್ಟಿಯಾಗಿರುವ ಏಜೆನ್ಸಿಯಾಗಿರುತ್ತದೆ. ಆನ್‌ಲೈನ್‌ನಲ್ಲಿ ಸಾಲ ನೀಡುವ ಲೋನ್ ಆಫ್‌ಗಳ ಪರಿಶೀಲನಾ ಕಾರ್ಯವನ್ನು ಇದು ಮಾಡುತ್ತದೆ. ಹಾಗೆಯೇ ಈ ರೀತಿ ವೆರಿಫೈ ಆಗಿರುವ ಲೋನ್ ಆಫ್‌ಗಳ ದಾಖಲಾತಿಯನ್ನು ಮಾಡುತ್ತದೆ. ಎಲ್ಲಾ ಡಿಜಿಟಲ್ ಲೋನ್ ಆಫ್‌ಗಳ ಡಿಜಿಟಲಿಡಿಂದ ಪರಿಶೀಲನೆಯಾಗಬೇಕಿದೆ. ಇಲ್ಲದಿದ್ದರೆ ಅಂಥ ಲೋನ್ ಆಫ್‌ಗಳನ್ನು ಅನಧಿಕೃತವೆಂದು ಪರಿಗಣಿಸಲಾಗುತ್ತದೆ. ಈ ಮೂಲಕ ಅಕ್ರಮ ಲೋನ್ ಆಫ್‌ಗಳ ಮತ್ತು ವಂಚಕ ಲೋನ್ ಆಫ್‌ಗಳಿಗೆ ಕಡಿವಾಣ ಹಾಕಬಹುದು ಎಂಬುದು ಆರ್‌ಬಿಐನ ಲೆಕ್ಕಾಚಾರ.

ಡಿಜಿಟಲ್ ಏಜೆನ್ಸಿ ಲೋನ್ ಆಫ್‌ಗಳ ಅಧಿಕೃತತೆ ಪರಿಶೀಲಿಸುವುದು ಮಾತ್ರವಲ್ಲ, ಇವುಗಳ ತನಿಖೆಯನ್ನೂ ನಡೆಸುವ ಹೊಣೆ ಹೊಂದಿರುತ್ತದೆ. ಡಿಜಿಟಲ್ ರಚನೆ ಆದ ಬಳಿಕ ಜನಸಾಮಾನ್ಯರು ವೆರಿಫೈ ಆಗದ ನಕಲಿ ಲೋನ್ ಆಫ್‌ಗಳನ್ನು ಗುರುತಿಸಿ, ಅವುಗಳಿಂದ ದೂರ ಉಳಿಯಬಹುದು. ವರದಿ ಪ್ರಕಾರ, ಆರ್‌ಬಿಐ 442 ಡಿಜಿಟಲ್ ಲೋನ್ ಆಫ್‌ಗಳ ಪಟ್ಟಿಯನ್ನು ಐಟಿ ಸಚಿವಾಲಯಕ್ಕೆ ಕೊಟ್ಟಿದೆ. ಗೂಗಲ್‌ನಲ್ಲಿ ಇರಲು ಇವು ವಿಶ್ವಾಸಾರ್ಹವಾಗಿವೆಯಾ ಎಂಬುದನ್ನು ಪರಿಶೀಲಿಸುವಂತೆ ಕೋರಿರುವುದು ತಿಳಿದುಬಂದಿದೆ.

ಇತ್ತೀಚೆಗೆ ಗೂಗಲ್ ಸಂಸ್ಥೆ ತನ್ನ ಲೋನ್ ಆಫ್‌ಗಳ ಸ್ಪೋರ್‌ನಿಂದ 2022ರ ಸೆಪ್ಟೆಂಬರ್‌ನಿಂದ 12 ತಿಂಗಳ ಅವಧಿಯಲ್ಲಿ 2,200 ಲೋನ್ ಆಫ್‌ಗಳನ್ನು ತೆಗೆದುಹಾಕಿತ್ತು. ಹಾಗೆಯೇ, ಆರ್‌ಬಿಐ ನಿಯಂತ್ರಿತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಜೊತೆ ಸಹಭಾಗಿತ್ವ ಇರುವ ಲೋನ್ ಆಫ್‌ಗಳಿಗೆ ಮಾತ್ರ ಗೂಗಲ್ ಪ್ಲೇಸ್‌ಪೋರ್‌ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.



## ದಿ ಮರ್ಚೆಂಟ್ ಅರ್ಬನ್ ಬ್ಯಾಂಕಿನಲ್ಲಿ 99ನೇ ಸಂಸ್ಥಾಪನಾ ದಿನಾಚರಣೆ ಆಚರಣೆ



ಗದಗ ನಗರದಲ್ಲಿ ವ್ಯಾಪಾರ ಉದ್ಯಮ ಬೆಳೆಯಬೇಕು ಆರ್ಥಿಕ ವ್ಯವಸ್ಥೆಗೆ ಬ್ಯಾಂಕ್ ಮೂಲಕ ಸಹಾಯ ಮಾಡಬೇಕು ಎನ್ನುವ ಸಂಕಲ್ಪದಿಂದ ಅಲ್ಪ ಬಂಡವಾಳದಿಂದ ಪ್ರಾರಂಭವಾದ ಬ್ಯಾಂಕು ಇಂದು ಬಹು ಕೋಟಿ ಮೊತ್ತದ ಬಂಡವಾಳ ಹೊಂದಿ ಉತ್ತಮ ವ್ಯವಹಾರ ಮಾಡುತ್ತಾ ಸಂಸ್ಥಾಪಕರ ದೂರದೃಷ್ಟಿಯನ್ನು ಸಾಕಾರಗೊಳಿಸಿದೆ ಎಂದು ಶ್ರೀ ಈಶ್ವರಪ್ಪ ಸಿ. ಮುನವಳ್ಳಿ ಅಭಿಪ್ರಾಯಪಟ್ಟರು.

ದಿನಾಂಕ : 18.04.2024 ರಂದು ದಿ ಮರ್ಚೆಂಟ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 69ನೇ ಸಂಸ್ಥಾಪನಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದೆ ಹಾಗೂ ಗ್ರಾಹಕರಿಗೆ ಸಿಬ್ಬಂದಿಯವರು ನೀಡುವ ಸಹಕಾರವನ್ನು ಶ್ಲಾಘಿಸಿ ಬ್ಯಾಂಕು ಇನ್ನು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಮತ್ತು ಅನೇಕ ಶಾಖೆಯನ್ನು ಸ್ಥಾಪಿಸಲಿ ಎಂದು ಆಶಿಸಿದರು.

ಪ್ರಾರಂಭದಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ಲಿಂ. ಎಚ್. ವಿ. ಅಯ್ಯನಗೌಡರ, ಚೀಫ್ ಪ್ರಮೋಟರ್ ಲಿಂ. ಜಿ. ಎಸ್. ಕರಮುಡಿ ಮತ್ತು ಬ್ಯಾಂಕಿನ ಮೊದಲ ಅಧ್ಯಕ್ಷರಾದ ಲಿಂ. ಎಸ್.ಎಸ್. ಭೂಸದ ಇವರ ಭಾವಚಿತ್ರಕ್ಕೆ ಎಲ್ಲ ಗೌರವಾನ್ವಿತ ಅತಿಥಿಗಳು, ನಿರ್ದೇಶಕರು, ಸಿಬ್ಬಂದಿಯವರು ಪುಷ್ಪ ಅರ್ಪಿಸಿ ಗೌರವ ನಮನ ಅರ್ಪಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರಾದ ಕೆ. ಎಸ್. ಚಟ್ಟಿಯವರು ಮಾತನಾಡುತ್ತಾ ನಮ್ಮ ಹಿರಿಯರು ಸ್ಥಾಪಿಸಿದ ಬ್ಯಾಂಕು ಅವರ ಸಂಕಲ್ಪದಂತೆ ಎಲ್ಲರ ಸಹಕಾರದೊಂದಿಗೆ ಜನೋಪಯೋಗಿ, ಉದ್ಯಮಿ ವ್ಯಾಪಾರಗಳಿಗೆ ಅನುಕೂಲವಾಗುವ ಹಾಗೆ ಕಾನೂನಿನ ಚೌಕಟ್ಟಿನಲ್ಲಿ ಬ್ಯಾಂಕು ಸಾಧನೆಯ ಪಥದತ್ತ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ತಿಳಿಸಿದರು ಮತ್ತು ನಮ್ಮ ಬ್ಯಾಂಕು 31.03.2024ರ ವರ್ಷಾಂತ್ಯಕ್ಕೆ ಶೇರು ಬಂಡವಾಳ ರೂ. 136.50 ಲಕ್ಷ, ಕಾಯ್ದುಟ್ಟ ನಿಧಿ ಹಾಗೂ ಇತರೆ ನಿಧಿಗಳು ರೂ. 675.48 ಲಕ್ಷ, ಠೇವಳಗಳು ರೂ. 3623.00 ಲಕ್ಷ, ಸಾಲ ವ ಮುಂಗಡಗಳು ರೂ. 2570.80 ಲಕ್ಷ, ಗುಂತಾವಣೆ ರೂ. 1489.39 ಲಕ್ಷ, ಇತರೆ ಬ್ಯಾಂಕುಗಳಲ್ಲಿರುವ ನಗದು ಶಿಲ್ಕು ರೂ. 209.35 ಲಕ್ಷ, ನಿವ್ವಳ ಎನ್.ಪಿ.ಎ. 0.00%, ಈ ಸಾಲಿನಲ್ಲಿ ರೂ. 126.32 ಲಕ್ಷ ಅನವುಗಳ ಮುನ್ನ ಲಾಭ (ಅಡಿಟ್‌ಗೆ ಒಳಪಟ್ಟು) ನಿವ್ವಳ

ಲಾಭ ರೂ. 83.32 ಲಕ್ಷ ಆಗಿರುವುದೆಂದು ಬ್ಯಾಂಕಿನ ಸಂಕ್ಷಿಪ್ತ ವರದಿಯನ್ನು ಅಧ್ಯಕ್ಷರಾದ ಕೆ. ಎಸ್. ಚಟ್ಟಿಯವರು ತಿಳಿಸಿದರು.

ಈ ಸಮಾರಂಭದಲ್ಲಿ ಶ್ರೀ ಶಿವ್ರಾಮಯ್ಯ ಪಂಚಾಕ್ಷರಯ್ಯ ಸಂಶಿಮಠ, ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ, ಶ್ರೀ ಈಶ್ವರಪ್ಪ ಚಂದ್ರಶೇಖರಪ್ಪ ಮುನವಳ್ಳಿ, ಅಧ್ಯಕ್ಷರು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಗದಗ ಮತ್ತು ನಮ್ಮ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಲಿಂ. ಮಲ್ಲಿಕಾರ್ಜುನಪ್ಪ ಎಲ್. ಮುಧೋಳ ಇವರ ಸುಪುತ್ರರಾದ ಶ್ರೀ ಗಿರೀಶ ಮಲ್ಲಿಕಾರ್ಜುನಪ್ಪ ಮುಧೋಳ ಹಾಗೂ ನಮ್ಮ ಬ್ಯಾಂಕಿನ ಮಹಿಳಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಲಿಂ. ಶ್ರೀಮತಿ ಲಕ್ಷ್ಮಿದೇವಮ್ಮ ಜಿ. ವಿಣೇಕರ ಇವರ ಸುಪುತ್ರ ಶ್ರೀ ಸಂಗಮೇಶ ಗುರುಲಿಂಗಪ್ಪ ವಿಣೇಕರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಗಿರೀಶ ಮ. ಮುಧೋಳ ಇವರು ಮಾತನಾಡಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ ಇದರ ಅಧ್ಯಕ್ಷರಾದ ಶ್ರೀ ಶಿವ್ರಾಮಯ್ಯ ಪಿ. ಸಂಶಿಮಠ, ಇವರು ಮಾತನಾಡುತ್ತಾ ಬ್ಯಾಂಕಿನ ಸಾಧನೆಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸುತ್ತಾ ಬ್ಯಾಂಕು ಇದೇ ರೀತಿಯಾಗಿ ಅಭಿವೃದ್ಧಿ ಹೊಂದಲಿ, ಇನ್ನು ಹೆಚ್ಚಿನ ಶಾಖೆಗಳನ್ನು ತೆರೆಯಲಿ ಮತ್ತು ಶತಮಾನೋತ್ಸವ ಆಚರಿಸಲಿ ಎಂದು ಹಾರೈಸಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರ ಬಾಳೆಹಳ್ಳಿಮಠ ಇವರು ಕಾರ್ಯಕ್ರಮದ ರೂಪರೇಶ ತಯಾರಿಸಿ ನಿರೂಪಣೆಗೈದರು. ಬ್ಯಾಂಕಿನ ನಿರ್ದೇಶಕರಾದ ಎಸ್. ಜಿ. ಪಲ್ಲೇದ, ಶಾಂತೇಶ ಜಿ. ಅರಮನಿ, ಎಸ್. ಎಸ್. ಪಟ್ಟಣಶೆಟ್ಟಿ, ಶಿವಕುಮಾರ ಆರ್. ಭೂಸನೂರಮಠ, ಮಹೇಶ್ವರಪ್ಪ ಎಸ್. ಕಂಪಗೌಡ, ಲಿಂಗರಾಜ ಬ. ತೋಟದ, ಸುನೀತಾ ಎಸ್. ತಡಸ, ಶಾಂತಾ ಎಸ್. ಹಲವಾಗಲಿ, ಶಂಕರಪ್ಪ ಬಿ. ಗಡಾದ, ಸಂಗರಾಜ ಬ. ದೇಸಾಯಿ, ಅಶೋಕ ಎಸ್. ಹಂಜಗಿ, ಸಿ.ಎ. ಮಹೇಶ್ವರಿ ಪಾಟೀಲ ಮಹೇಂದ್ರಕರ, ಬ್ಯಾಂಕಿನ ಗ್ರಾಹಕರು, ಸದಸ್ಯರು ಸೇರಿದಂತೆ ಎಲ್ಲ ಸಿಬ್ಬಂದಿಯವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಕು. ಸೃಷ್ಟಿ ಎಸ್. ಹೊಸಗಂಡಿಯವರು ಪ್ರಾರ್ಥಿಸಿದರು. ಬ್ಯಾಂಕಿನ ನಿರ್ದೇಶಕರಾದ ಲಿಂಗರಾಜ ಬ. ತೋಟದರವರು ವಂದಿಸಿದರು.

## ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಹಣಕಾಸಿನ ಪರಿಸ್ಥಿತಿಯ ಪಕ್ಷಿನೋಟ

| ಸಂಚಾರ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಸಂಚಾರ           |        |
|---------------------------------------------------------|--------|
| ಆರ್ಥಿಕ ಅಂಶಗಳು : 31.03.2024ಕ್ಕೆ ಇದ್ದಂತೆ (ರೂ. ಕೋಟಿಗಳಲ್ಲಿ) |        |
| ಒಟ್ಟು ಠೇವಣಿಗಳು                                          | 111.15 |
| ಒಟ್ಟು ಸಾಲಗಳು                                            | 30.32  |
| ಸ್ವಂತ ನಿಧಿಗಳು                                           | 16.11  |
| ನಿವ್ವಳ ಲಾಭ                                              | 2.06   |
| ನೆಟ್‌ವರ್ಕ್.ಪಿ.ಎ                                         | 0.00   |
| ಒಟ್ಟು ವ್ಯವಹಾರ                                           | 141.47 |

| ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಹೊಸಪೇಟೆ               |         |
|---------------------------------------------------------|---------|
| ಆರ್ಥಿಕ ಅಂಶಗಳು : 31.03.2024ಕ್ಕೆ ಇದ್ದಂತೆ (ರೂ. ಕೋಟಿಗಳಲ್ಲಿ) |         |
| ಒಟ್ಟು ಠೇವಣಿಗಳು                                          | 811.45  |
| ಸಾಲ ಮತ್ತು ಮುಂಗಡಗಳು                                      | 544.49  |
| ಒಟ್ಟು ವ್ಯವಹಾರ                                           | 1355.94 |
| ತೆರಿಗೆ ಮೊದಲ ಲಾಭ                                         | 22.83   |
| ತೆರಿಗೆ ನಂತರದ ಲಾಭ                                        | 9.20    |
| ಒಟ್ಟು ಎನ್.ಪಿ.ಎ. ಅನುಪಾತ                                  | 4.17    |
| ನೆಟ್‌ವರ್ಕ್.ಪಿ.ಎ ಅನುಪಾತ                                  | 0.75    |
| ನೆಟ್ ಸ್ವಂತ ನಿಧಿ                                         | 76      |

| ಶ್ರೀ ನೀತಾರಾಘವ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಹೊಸದುರ್ಗ      |        |
|---------------------------------------------------------|--------|
| ಆರ್ಥಿಕ ಅಂಶಗಳು : 31.03.2024ಕ್ಕೆ ಇದ್ದಂತೆ (ರೂ. ಕೋಟಿಗಳಲ್ಲಿ) |        |
| Net Worth                                               | 21.77  |
| ನಿವ್ವಳ ಲಾಭ                                              | 2.15   |
| ಒಟ್ಟು ಠೇವಣಿಗಳು                                          | 167.18 |
| ಒಟ್ಟು ಹೂಡಿಕೆಗಳು                                         | 41.87  |
| ಸಿ.ಆರ್.ಎ.ಆರ್                                            | 13.46% |
| ನೆಟ್‌ವರ್ಕ್.ಪಿ.ಎ                                         | 2.76%  |
| ಒಟ್ಟು ವ್ಯವಹಾರ                                           | 286.25 |
| ಒಟ್ಟು ಸಾಲಗಳು                                            | 119.20 |

| ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಬಳ್ಳಾರಿ                |         |
|---------------------------------------------------------|---------|
| ಆರ್ಥಿಕ ಅಂಶಗಳು : 31.03.2024ಕ್ಕೆ ಇದ್ದಂತೆ (ರೂ. ಕೋಟಿಗಳಲ್ಲಿ) |         |
| ಒಟ್ಟು ಠೇವಣಿಗಳು                                          | 1114    |
| ಸಾಲ & ಮುಂಗಡಗಳು                                          | 713.50  |
| ಒಟ್ಟು ವ್ಯವಹಾರ                                           | 1827.50 |
| ನೆಟ್‌ವರ್ಕ್.ಪಿ.ಎ ಅನುಪಾತ                                  | 4.84%   |
| ಒಟ್ಟು ಲಾಭ                                               | 10.23   |
| ನಿವ್ವಳ ಲಾಭ                                              | 6.23    |

| ಅದರ್ಶ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಹರಪನಹಳ್ಳಿ       |         |
|---------------------------------------------------------|---------|
| ಆರ್ಥಿಕ ಅಂಶಗಳು : 31.03.2024ಕ್ಕೆ ಇದ್ದಂತೆ (ರೂ. ಲಕ್ಷಗಳಲ್ಲಿ) |         |
| ಷೇರು ಹಾಗೂ ನಿಧಿಗಳು                                       | 225.19  |
| ಹೂಡಿಕೆಗಳು                                               | 845.25  |
| ಠೇವಣಿಗಳು                                                | 1262.18 |
| ಸಾಲ ಮತ್ತು ಮುಂಗಡಗಳು                                      | 610.18  |
| ನಿವ್ವಳ ಲಾಭ                                              | 35.27   |
| ಒಟ್ಟು ಎನ್.ಪಿ.ಎ. ಅನುಪಾತ                                  | 2.68%   |
| ನೆಟ್ ಎನ್.ಪಿ.ಎ. ಅನುಪಾತ                                   | 0.00%   |

| ವಿ ಮರ್ಚೆಂಟ್ಸ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಚಿತ್ರದುರ್ಗ    |       |
|---------------------------------------------------------|-------|
| ಆರ್ಥಿಕ ಅಂಶಗಳು : 31.03.2024ಕ್ಕೆ ಇದ್ದಂತೆ (ರೂ. ಕೋಟಿಗಳಲ್ಲಿ) |       |
| ನಿವ್ವಳ ಲಾಭ                                              | 6.24  |
| ಒಟ್ಟು ಠೇವಣಿಗಳು                                          | 189   |
| ಒಟ್ಟು ಸಾಲಗಳು                                            | 122   |
| ಒಟ್ಟು ಎನ್.ಪಿ.ಎ ಅನುಪಾತ                                   | 0.70  |
| ನೆಟ್‌ವರ್ಕ್.ಪಿ.ಎ ಅನುಪಾತ                                  | 0.00  |
| ಸ್ವಂತ ಬಂಡವಾಳ                                            | 40    |
| ಒಟ್ಟು ವ್ಯವಹಾರ                                           | 311   |
| ಸಿ.ಆರ್.ಎ.ಆರ್                                            | 22.18 |
| ಒಟ್ಟು ಹೂಡಿಕೆಗಳು                                         | 71    |

| ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಮಾನ್ವಿ         |           |
|---------------------------------------------------------|-----------|
| ಆರ್ಥಿಕ ಅಂಶಗಳು : 31.03.2024ಕ್ಕೆ ಇದ್ದಂತೆ (ರೂ. ಲಕ್ಷಗಳಲ್ಲಿ) |           |
| ಷೇರು ಮತ್ತು ನಿಧಿಗಳು                                      | 3,668.75  |
| ಹೂಡಿಕೆಗಳು                                               | 7,574.91  |
| ಠೇವಣಿಗಳು                                                | 26,063.10 |
| ಒಟ್ಟುಸಾಲ & ಮುಂಗಡಗಳು                                     | 19,217.90 |
| ಒಟ್ಟು ವ್ಯವಹಾರ                                           | 45,281.00 |
| ಸಿ.ಆರ್.ಎ.ಆರ್.                                           | 11.15%    |
| ನಿವ್ವಳ ಲಾಭ                                              | 380.32    |
| ನೆಟ್‌ವರ್ಕ್.ಪಿ.ಎ                                         | 2.80      |

## ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 8ನೇ Batch ತರಬೇತಿಯನ್ನು ದಿನಾಂಕ : 27.05.2024ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 31.05.2024ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಇಲ್ಲಿ ಏರ್ಪಡಿಸಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

## ಇನ್ನುಂದೇ ಇಎಂಐ ಕಟ್ಟೋದು ತಡವಾದ್ರೆ ಜಿಂತಿರೋಹಾಗಿಲ್ಲ, ದಂಡ ಕೂಡ ಕಟ್ಟುವಂತಿಲ್ಲ!

**ಬೆಂಗಳೂರು :** ಈಗಂತೂ ಯಾವುದರ ಮೇಲೆ ಇಎಂಐ ಸೌಲಭ್ಯ ಇಲ್ಲ ಹೇಳಿ. ಪ್ರತಿನಿತ್ಯ ಬಳಸುವ ಫೋನಿನಿಂದ ಹಿಡಿದು ದೊಡ್ಡ ದೊಡ್ಡ ಕಾರ್‌ಗಳ ಖರೀದಿವರೆಗೂ, ಎಲ್ಲದಕ್ಕೂ ಇಎಂಐ ವ್ಯವಸ್ಥೆ ಇದೆ. ಅಂದ್ರೆ ನೀವು 5 ಲಕ್ಷದ ಒಂದು ಪದಾರ್ಥ ಕೊಂಡರೆ ಮೊದಲಿಗೆ ಅದರಲ್ಲಿ ಶೇಕಡ ಇಂತಿಷ್ಟು ಮೊತ್ತವನ್ನು ಮಾತ್ರ ಡೌನ್‌ಪೇಮೆಂಟ್ ಮಾಡಿ ಪದಾರ್ಥವನ್ನು ಮನೆಗೆ ತರಬಹುದು. ಉಳಿದ ಬಾಕಿ ಮೊತ್ತವನ್ನು ಕಂತುಗಳ ರೂಪದಲ್ಲಿ ಇಷ್ಟು ತಿಂಗಳು ಪ್ರತಿ ತಿಂಗಳಿಗೆ ಇಷ್ಟರಂತೆ ಕಟ್ಟಿ ತೀರಿಸುವ ವಿಧಾನವೇ ಇಎಂಐ.

ಹೀಗೆ ಒಮ್ಮೆ ನಾವು ಇ.ಎಂ.ಐ ನಿಯಮಗಳಿಗೆ ಒಳಪಟ್ಟ ಮೇಲೆ ನಿಗದಿತ ದಿನಾಂಕದಂದು ಕರಾರುವಕ್ಕಾಗಿ ಇಎಂಐ ಪೇಮೆಂಟ್‌ಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತೆ. ಬಹುತೇಕ ಇಎಂಐಗಳು ಆಟೋಮೆಟಿಕ್ ಆಪ್ತನ್ ಹೊಂದಿರುತ್ತೆ. ಅಂದ್ರೆ ನಿಗದಿತ ದಿನಾಂಕದಂದು ನಮ್ಮ ಬ್ಯಾಂಕ್ ಅಕೌಂಟ್‌ನಿಂದ ತಾನಾಗಿಯೇ ನಿಗದಿಪಡಿಸಿದ ಮೊತ್ತ ಕಡಿತವಾಗುತ್ತೆ. ಇದಕ್ಕಾಗಿ ನಮ್ಮ ಅಕೌಂಟ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಉಳಿಸಿರಬೇಕಾಗುತ್ತೆ.

ಉದಾಹರಣೆಗೆ ನೀವು ಇಎಂಐನಲ್ಲಿ ಕಾರ್ ಖರೀದಿ ಮಾಡಿದ್ದು ಪ್ರತಿ ತಿಂಗಳ ಇಎಂಐ ಮೊತ್ತ ರೂ.12,000 ಎಂದು ಭಾವಿಸಿದರೆ ಪ್ರತಿ ತಿಂಗಳ 8ನೇ ತಾರೀಖು ನಿಮ್ಮ ಇಎಂಐ ದಿನಾಂಕ ನಿಗದಿಯಾಗಿದ್ದರೆ, ಮೂರು ವರ್ಷಗಳಿಗೆ ನೀವು ಕಾರ್ ಲೋನ್ ಪಡೆದುಕೊಂಡು ಇಎಂಐ ಮಾಡಿಸಿಕೊಂಡಿದ್ದರೆ, ಪ್ರತಿ ತಿಂಗಳು 8 ನೇ ತಾರೀಖು ನಿಮ್ಮ ಅಕೌಂಟ್‌ನಲ್ಲಿ ಅಷ್ಟು ಮೊತ್ತ ಇರೋದನ್ನ ನೀವು ಖಾತ್ರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಎಂಐ ಕಟ್ಟಲು ವಿಫಲವಾದರೆ ದಂಡ ವಿಧಿಸಲಾಗಿತ್ತು , ಜೊತೆಗೆ ಅದು ನಿಮ್ಮ ಸಿಬಿಲ್ ರಿಮೋಟ್‌ನ ಮೇಲು ಪರಿಣಾಮ ಬೀರುತ್ತಿತ್ತು. ಇದೀಗ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಬದಲಾವಣೆ ಮಾಡಿ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

**ಇಎಂಐ ಪಾವತಿದಾರರಿಗೆ ಗುಡ್ ನ್ಯೂಸ್ :** ಏಪ್ರಿಲ್ ಒಂದರ ನಂತರ ಲೋನ್ ಪಡೆದಿರುವವರಿಗೆ ಈ ನಿಯಮ ಈಗಾಗಲೇ ಅನ್ವಯಿಸಲಿದೆ. ಇದಕ್ಕೂ ಮುಂಚಿನ ಲೋನ್‌ಗಳ ಇಎಂಐ ಪಡೆದುಕೊಂಡವರಿಗೆ ಜೂನ್ 30ರ ನಂತರ ಈ ನಿಯಮ



ಅನ್ವಯವಾಗಲಿದೆ ಎಂಬುದನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಈ ನಿಯಮದ ಪ್ರಕಾರ ನಿಗದಿ ಪಡಿಸಿದ ದಿನಾಂಕದಂದು ಒಂದು ವೇಳೆ ಇಎಂಐ ಪಾವತಿ ಸಾಧ್ಯವಾಗದಿದ್ದರೆ, ಅದಕ್ಕಾಗಿ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ವಿಧಿಸುವ ಹಾಗಿಲ್ಲ ಎಂಬ ನಿಯಮವನ್ನು ಆರ್‌ಬಿಐ ಜಾರಿಗೆ ತಂದಿದೆ. ಒಂದು ವೇಳೆ ಕಾರಣಾಂತರಗಳಿಂದ ನಿಗದಿಪಡಿಸಿದ ದಿನಾಂಕದಲ್ಲಿ ಅಕೌಂಟ್‌ನಲ್ಲಿ ಬ್ಯಾಲೆನ್ಸ್ ಮೆಂಟೇನ್ ಇಲ್ಲವಾದಲ್ಲಿ ಪರ್ಯಾಯ ದಿನಾಂಕ ಪರ್ಯಾಯ ವ್ಯವಸ್ಥೆಯ ಮೂಲಕ ಈಎಂಐ ಪಾವತಿ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಹೊರತಾಗಿ ಇಎಂಐ ಪೇಮೆಂಟ್ ಆಗಿಲ್ಲ ಎಂಬ ನೆಪ ಹೇಳಿ ಬ್ಯಾಂಕ್ ಗ್ರಾಹಕರಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಿ ಫೈನ್ ಹಾಕುವಂತಿಲ್ಲ ಎಂಬ ನಿಯಮ ಇದು.

ಇನ್ನುಂದೇ ಅಷ್ಟಿ ತಪ್ಪಿ ನಿಮ್ಮ ಇಎಂಐ ಪಾವತಿ ತಡವಾದರೆ ಬ್ಯಾಂಕ್‌ನವರು ನಿಮಗೆ ಫೈನ್ ಶುಲ್ಕ ವಿಧಿಸಿದರೆ ಯಾವುದೇ ಕಾರಣಕ್ಕೂ ಫೈನ್ ಪಾವತಿ ಮಾಡದೆ ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿ. ಆರ್‌ಬಿಐ ಹೊಸ ನಿಯಮಗಳನ್ನು ಅವರ ಗಮನಕ್ಕೆ ತನ್ನಿ. ನಿಮ್ಮ ಲೋನ್ ಏಪ್ರಿಲ್ ಒಂದರ ನಂತರ ಪಡೆದುಕೊಂಡಿರುವುದಾದರೆ ಈಗಾಗಲೇ ಈ ನಿಯಮ ನಿಮಗೆ ಅನ್ವಯವಾಗಲಿದೆ. ಈ ಹಿಂದಿನ ಹಳೆಯ ಲೋನ್ ಇಎಂಐ ಗಳಾಗಿದ್ದರೆ ಜೂನ್ 30ರ ನಂತರ ನಿಯಮ ನಿಮಗೂ ಅನ್ವಯವಾಗಲಿದೆ.



## 90ನೇ ವರ್ಷದಲ್ಲ ಭಾರತೀಯ ರಿಸರ್ವ್ ಬ್ಯಾಂಕ್



ಭಾರತೀಯ ರಿಸರ್ವ್ ಬ್ಯಾಂಕ್ ಈಗ 90ನೇ ವರ್ಷಕ್ಕೆ ಕಾಲಿಟ್ಟಿದೆ. ಆರ್‌ಬಿಐ ಅನ್ನು ಸ್ಥಾಪಿಸಿದ್ದು ಬ್ರಿಟಿಷರು, 1935ರಲ್ಲಿ. ಹಿಲ್ಟನ್ ಯಂಗ್ ಆಯೋಗದ ಶಿಫಾರಸಿನ ಆಧಾರದಲ್ಲಿ, 'ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934' ಅನ್ನು ಜಾರಿಗೊಳಿಸಿ, ಈ ಬ್ಯಾಂಕ್ ಅನ್ನು ಸ್ಥಾಪಿಸಲಾಗಿತ್ತು. ಆರ್‌ಬಿಐ ತನ್ನ ಕಾರ್ಯಚಟುವಟಿಕೆಯನ್ನು 1935ರ ಏಪ್ರಿಲ್ 1 ರಿಂದ ಆರಂಭಿಸಿತು.

ಹೆಸರೇ ಸೂಚಿಸುವಂತೆ, ಹಣಕಾಸಿನ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಒಂದಿಷ್ಟು ಹಣವನ್ನು ಕೂಡಿಟ್ಟುಕೊಳ್ಳುವುದು ಈ ಬ್ಯಾಂಕ್ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಒಂದು. ನೋಟು ವಿತರಣೆ, ಸಾಲ, ಹಣಕಾಸಿನ ವ್ಯವಹಾರಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ವ್ಯವಸ್ಥೆಯೊಂದನ್ನು ರೂಪಿಸುವುದು ಮತ್ತು ಅದರ ಜಾರಿ-ಇವು ಇನ್ನಿತರ ಮೂಲ ಉದ್ದೇಶಗಳಾಗಿದ್ದವು. 89 ವರ್ಷದ ಬಳಿಕವೂ ಆರ್‌ಬಿಐನ ಈ ಮೂಲ ಉದ್ದೇಶಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಧುನಿಕತೆಗೆ ತಕ್ಕಂತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆಯಷ್ಟೇ.

ಬ್ರಿಟಿಷ್ ಸರ್ಕಾರದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಆರ್‌ಬಿಐ, ಸ್ವಾತಂತ್ರ್ಯ ನಂತರ ಜನರ ಹಿತಾಸಕ್ತಿಗಾಗಿ ಕೆಲಸ ನಿರ್ವಹಿಸುತ್ತಿದೆ. ಖಾಸಗಿ ಷೇರುದಾರರ ಬ್ಯಾಂಕ್ ಆಗಿದ್ದ ಆರ್‌ಬಿಐ, 1949ರಲ್ಲಿ ರಾಷ್ಟ್ರೀಕರಣಗೊಂಡಿತು. ಕಾಲ ಕಾಲಕ್ಕೆ ಹಣಕಾಸಿನ ನೀತಿಗಳನ್ನು ರೂಪಿಸುತ್ತಾ, ಬ್ಯಾಂಕುಗಳು ಬ್ಯಾಂಕ್ ಆಗಿ, ದೇಶದ ಇಡೀ ಅರ್ಥ ವ್ಯವಸ್ಥೆಯ ಕೇಂದ್ರವಾಗಿ, ಆರ್ಥಿಕತೆಯ ಆಧಾರವಾಗಿಯೂ ಆರ್‌ಬಿಐ ಕೆಲಸ ನಿರ್ವಹಿಸುತ್ತಿದೆ.

ಸರ್ ಒಸ್ಟೋನ್ ಸ್ಮಿತ್ ಅವರು ಆರ್‌ಬಿಐನ ಮೊದಲ ಗವರ್ನರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 24 ಗವರ್ನರ್‌ಗಳು ಕಾರ್ಯನಿರ್ವಹಿಸಿದ್ದಾರೆ. ಶಕ್ತಿಕಾಂತ್ ದಾಸ್ ಅವರು ಆರ್‌ಬಿಐನ 25ನೇ ಗವರ್ನರ್, ಆರ್‌ಬಿಐನ ಕಾರ್ಯಗಳನ್ನು ನಿರ್ಧರಿಸುವುದು ಅದರ ನಿರ್ದೇಶಕರ ಮಂಡಳಿ. ಗವರ್ನರ್ ಸೇರಿದಂತೆ ನಿರ್ದೇಶಕರ ಮಂಡಳಿಯನ್ನು ನೇಮಿಸುವುದು ಕೇಂದ್ರ ಸರ್ಕಾರ. ಬ್ರಿಟಿಷ್ ಸರ್ಕಾರದ ವ್ಯವಹಾರಗಳಿಗಾಗಿಯೇ ಸೀಮಿತವಾಗಿದ್ದ ಆರ್‌ಬಿಐ, ಬರುಬರುತ್ತಾ ತನ್ನ ಕಾರ್ಯವ್ಯಾಪ್ತಿಯನ್ನು ಬದಲಾಯಿಸಿಕೊಂಡಿದೆ:

ವಿಸ್ತರಿಸಿಕೊಂಡಿದೆ. ಸ್ವಾಯತ್ತ ಸಂಸ್ಥೆಯಾಗಿ ಜನರ ಏಳಿಗೆಗಾಗಿ ಕೆಲಸ ಮಾಡುತ್ತಾ ಬಂದಿದೆ. ಕೇಂದ್ರ ಸರ್ಕಾರದಿಂದಲೇ ನೇಮಕವಾದರೂ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಬಹುದಾದಷ್ಟು ಸ್ವಾಯತ್ತತೆಯನ್ನು ಆರ್‌ಬಿಐ ಈಗಲೂ ಉಳಿಸಿಕೊಂಡಿದೆಯೇ ಎನ್ನುವುದು ಚರ್ಚಾ ವಿಷಯ. ಬ್ರಿಟಿಷರ ಕೈಯಲ್ಲಿ 12 ವರ್ಷ ಆರ್‌ಬಿಐ ಕಾರ್ಯನಿರ್ವಹಿಸಿದೆ. ಸ್ವಾತಂತ್ರ್ಯ ನಂತರ ಹಲವು ಪಕ್ಷಗಳ ಸರ್ಕಾರಗಳ ಅಧಿಕಾರಾವಧಿಯಲ್ಲಿ ಇದು ಕಾರ್ಯ ನಡೆಸಿದೆ.

1938ರಲ್ಲಿ ಮೊದಲ ಬಾರಿಗೆ ಆರ್‌ಬಿಐ ನೋಟುಗಳನ್ನು ವಿತರಿಸಿತು. 1940ರಲ್ಲಿ ಮೀಸಲು ಚಿನ್ನದ ನಿಧಿ ಹೊರತಾದ ನೋಟು ಮುದ್ರಣವನ್ನು ಆರ್‌ಬಿಐ ನಡೆಸಿತು. ಇದು ಬ್ರಿಟಿಷ್ ಆಡಳಿತದ ಅವಧಿಯಲ್ಲಾದ ಪ್ರಮುಖ ಬೆಳವಣಿಗೆ, ಸ್ವಾತಂತ್ರ್ಯ ನಂತರ, ಹಲವು ಸುಧಾರಣೆಗಳು, ಹಲವು ನೀತಿಗಳು, ಕಾನೂನುಗಳನ್ನು ತರಲಾಯಿತು. ಆರ್‌ಬಿಐನ ಕಾರ್ಯವು ವಿಸ್ತರಣೆಗೊಂಡಿತು ಮತ್ತು ಹೆಚ್ಚು ಹೆಚ್ಚು ನಿರ್ದಿಷ್ಟವಾಯಿತು. 1949ರ ಬ್ಯಾಂಕಿಂಗ್ ಕಂಪನಿ ಕಾಯ್ದೆ ಜಾರಿಯು ಆರ್‌ಬಿಐಗೆ ಶಾಸನಬದ್ಧ ಅಧಿಕಾರ ನೀಡಿತು.

ಪಂಚವಾರ್ಷಿಕ ಯೋಜನೆಗಳ ಘೋಷಣೆಯಾಯಿತು. ಭಾರತೀಯ ಸ್ಟೇಟ್ ಬ್ಯಾಂಕ್ ಸ್ಥಾಪನೆಯು (1955) ಈ ಕಾಲಘಟ್ಟದ ಪ್ರಮುಖ ಬೆಳವಣಿಗೆ, ಬ್ಯಾಂಕುಗಳು ನಗರ ಕೇಂದ್ರಿತವಾಗದೆ, ಗ್ರಾಮೀಣ ಭಾಗಕ್ಕೂ ಎಟುಕುವಂತಾಯಿತು. ಆ ಮೂಲಕ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಅಧಿಕವಾಯಿತು. ನೋಟು ಮುದ್ರಣ ಮಾಡಬೇಕು ಅಂತಾದರೆ, ಕನಿಷ್ಠ ಶೇ 40ರಷ್ಟು ಚಿನ್ನ ಮೀಸಲು ಇರಬೇಕಿತ್ತು. ಎರಡನೇ ಪಂಚ ವಾರ್ಷಿಕ ಯೋಜನೆ ಕಾಲಘಟ್ಟದಲ್ಲಿ ಮೀಸಲು ನಿಧಿಯನ್ನು ಸಡಿಲಿಸಲಾಯಿತು. 1957ರಲ್ಲಿ ಈ ಮೀಸಲು ಪ್ರಮಾಣವನ್ನು ಮತ್ತಷ್ಟು ಸಡಿಲಿಸಲಾಯಿತು. 1959ರ ಭಾರತೀಯ ಸ್ಟೇಟ್ ಬ್ಯಾಂಕ್ (ಅಧೀನ ಬ್ಯಾಂಕುಗಳು) ಕಾಯ್ದೆಯು ಈ ಕಾಲಘಟ್ಟದ ಮುಖ್ಯ ಬೆಳವಣಿಗೆ, ಪ್ರಾದೇಶಿಕವಾಗಿ ಇದ್ದ ಹಲವು ಬ್ಯಾಂಕುಗಳು ಸ್ಟೇಟ್ ಬ್ಯಾಂಕ್ ಅಧೀನಕ್ಕೆ ಬಂದವು.

1960ರಿಂದ 1971ರ ಅವಧಿಯಲ್ಲಿ ಆರ್‌ಬಿಐನಲ್ಲಿ ಹಲವು ಸಾಂಸ್ಥಿಕ

7ನೇ ಪುಟಕ್ಕೆ...

## ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿಗೆ ಪ್ರಸ್ತುತ ನೌಕರರ ತುರ್ತು ನೇಮಕಾತಿ ಅವಶ್ಯಕತೆ ಇದ್ದು, ಬ್ಯಾಂಕಿನ ಆಡಳಿತ ಮಂಡಳಿಯು ಪ್ರಸ್ತುತ ತುರ್ತು ಅವಶ್ಯಕತೆ ಇರುವ ನೌಕರರನ್ನು ನಿಬಂಧಕರ ಅನುಮತಿ ಮೇರೆಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿ ಅದರಂತೆ ನಿಬಂಧಕರ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾದರೂ ತಮ್ಮ ಹತ್ತಿರದ ಸಂಬಂಧಿಕರನ್ನು ಈ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಆಡಳಿತ ಮಂಡಳಿ ಸದಸ್ಯರ ಹತ್ತಿರದ ಸಂಬಂಧಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬುದರ ಕುರಿತಂತೆ ತಾವು ದಯಮಾಡಿ ಸ್ಪಷ್ಟೀಕರಣ ನೀಡಬೇಕೆಂದು ಈ ಮೂಲಕ ತಮ್ಮನ್ನು ಕೋರುತ್ತೇವೆ.

— ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು.

**ಉತ್ತರ :** ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ 29ಸಿ ಯ ಪ್ರಾವದಾನ ಒಬ್ಬ ಬ್ಯಾಂಕಿನ ಸದಸ್ಯ ಆಡಳಿತ ಮಂಡಳಿಯ ಸದಸ್ಯನಾಗಲು ಮತ್ತು ಆಡಳಿತ ಮಂಡಳಿ ಸದಸ್ಯನಾಗಿ ಮುಂದುವರೆಯಲು ಅನೇಕ ನಿರ್ಬಂಧಗಳನ್ನು ಹೇರಿದೆ. ಯಾವುದೇ ವ್ಯಕ್ತಿಯು ಅಂಥ ಸಹಕಾರ ಸಂಘದ ವೇತನ ಪಡೆಯುವ ನೌಕರನ ಹತ್ತಿರದ ಸಂಬಂಧಿಯಾಗಿದ್ದರೆ ಆತ ಕಾಯ್ದೆ ಕಲಂ 29-ಸಿ(ಎಫ್)ನ

ಪ್ರಾವದಾನದಂತೆ ಸಹಕಾರ ಸಂಘದ ಮಂಡಳಿಯ ಸದಸ್ಯನಾಗಿ ಚುನಾಯಿತನಾಗಲು ಅಥವಾ ನೇಮಕಗೊಳ್ಳಲು ಅಥವಾ ಮುಂದುವರಿಯಲು ಅರ್ಹನಾಗತಕ್ಕದ್ದಲ್ಲ. ಕಾಯ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಮತ್ತು ಕಾಯಂ ನೌಕರರಲ್ಲಿ ವ್ಯತ್ಯಾಸ ಮಾಡಿಲ್ಲ. ಆದ್ದರಿಂದ ಆಡಳಿತ ಮಂಡಳಿಯ ಸದಸ್ಯರ ಹತ್ತಿರದ ಸಂಬಂಧಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಳಿಸಿದರೆ ಮಂಡಳಿಯ ಸದಸ್ಯರು ಸದಸ್ಯತ್ವ ಕಳೆದುಕೊಳ್ಳುವ ಪ್ರಮೇಯ ಬರಬಹುದು.

02. ನಮ್ಮ ಬ್ಯಾಂಕಿನ ಅಧ್ಯಕ್ಷರು ತಮ್ಮದೇ ಆದ ಒಂದು ಹಣಕಾಸು ಕಂಪನಿಯನ್ನು ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಲು ಯೋಚಿಸುತ್ತಿದ್ದಾರೆ. ಅದಕ್ಕೆ ಬ್ಯಾಂಕಿನಿಂದ ಅನುಮತಿ ಪಡೆಯುವ ಅಗತ್ಯವಿದೆಯೇ?

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಿಜಾಪುರ ಜಿಲ್ಲೆ.

**ಉತ್ತರ :** ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕಲಂ 17(ಸಿ)ಯ ಪ್ರಕಾರ ಯಾರೇ ವ್ಯಕ್ತಿಯು ಪಟ್ಟಣ ಸಹಕಾರ ಬ್ಯಾಂಕು ನಡೆಸುವಂತ ಬಗೆಯ ವ್ಯವಹಾರವನ್ನು ನಡೆಸುತ್ತಿದ್ದರೆ ಅವನು ಆ ಬ್ಯಾಂಕಿನ ಸದಸ್ಯನಾಗಿ ಪ್ರವೇಶ ಪಡೆಯಲು ಅನರ್ಹನಾಗುತ್ತಾನೆ. ಮುಂದುವರೆದು, ಕಾಯ್ದೆಯ ಕಲಂ 29-ಸಿ(ಸಿ)ಯಂತೆ ಅಂತಹ ವ್ಯಕ್ತಿ ಮಂಡಳಿಯ ಸದಸ್ಯನಾಗಿ ಮುಂದುವರೆಯಲು ಅರ್ಹನಾಗತಕ್ಕದ್ದಲ್ಲ. ತನ್ನ ವೈಯಕ್ತಿಕ ಸಾಮರ್ಥ್ಯದಲ್ಲಿ ಅಥವಾ ಯಾವುದೇ ಕಾಳಜಿಯ ಮಾಲೀಕ / ಪಾಲುದಾರ / ನೌಕರ / ನಿರ್ದೇಶಕರಾಗಿ ಹಣದ ಸಾಲ, ಹಣಕಾಸು ಮತ್ತು ಹೂಡಿಕೆ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಯು ಪಟ್ಟಣ ಸಹಕಾರ ಬ್ಯಾಂಕಿನ ಸದಸ್ಯ/ ಆಡಳಿತ ಮಂಡಳಿಯ ಸದಸ್ಯನಾಗಲು ಅರ್ಹನಾಗುವುದಿಲ್ಲ ಎಂದು ರಿಜರ್ವ್ ಬ್ಯಾಂಕು ತನ್ನ ದಿನಾಂಕ : ಏಪ್ರಿಲ್ 1, 2024ರ ಬೋರ್ಡ್ ಆಫ್ ಡೈರೆಕ್ಟರ್ಸ್ ಮಾಸ್ಟರ್ ಸುತ್ತೋಲೆಯ ಪ್ಯಾರಾ 1.4ರಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ನಿಮ್ಮ ಅಧ್ಯಕ್ಷರು ತಮ್ಮ ಸ್ವಂತ ಹಣಕಾಸು ಕಂಪನಿಯನ್ನು ಸ್ಥಾಪಿಸುವಂತಿಲ್ಲ.

ಬಂದಿರುವ ಪ್ರಶ್ನೆ...

ಬದಲಾವಣೆಗಳಾದವು. ಹಲವು ನೀತಿಗಳು ಜಾರಿಯಾದವು. ಈ ನೀತಿಗಳು ಆರ್‌ಬಿಐನ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿತಲ್ಲದೆ, ಹೆಚ್ಚಿನ ಅಧಿಕಾರವನ್ನೂ ತಂದುಕೊಟ್ಟವು. 1969ರಲ್ಲಿ 14 ವಾರ್ಷಿಕ ಬ್ಯಾಂಕುಗಳ ರಾಷ್ಟ್ರೀಕರಣವೂ ಅಂದಿನ ಕೇಂದ್ರ ಸರ್ಕಾರದ ಪ್ರಮುಖ ನಿರ್ಧಾರವಾಗಿತ್ತು. ಇದು ಕೂಡ ಆರ್‌ಬಿಐನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿತು. ಬ್ಯಾಂಕುಗಳು ಹೆಚ್ಚು ಹೆಚ್ಚು ಜನಸ್ನೇಹಿಯಾದವು. 1974ರಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯು ಜಾರಿಗೊಂಡಿತು. ವಿದೇಶಿ ವಿನಿಮಯ ನಿಯಂತ್ರಣದ ಹೊಣೆಯನ್ನು ಆರ್‌ಬಿಐಗೆ ನೀಡಲಾಯಿತು.

ಗ್ರಾಮೀಣ ಬ್ಯಾಂಕುಗಳನ್ನು 1975ರಲ್ಲಿ ಸ್ಥಾಪಿಸಲಾಯಿತು. 20 ಅಂಶದ ಕಾರ್ಯಕ್ರಮದ ಅಡಿಯಲ್ಲಿ ಈ ಬೆಳವಣಿಗೆ ನಡೆಯಿತು. ಈ ಮೂಲಕ ಅತ್ಯಂತ ಕುಗ್ರಾಮದ ಜನರು ಕೂಡ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾದರು. 1980ರಲ್ಲಿ ಆರು ಖಾಸಗಿ ವಲಯದ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. 1968ರಿಂದ 1985ರ ಕಾಲಘಟ್ಟವನ್ನು ಬ್ಯಾಂಕುಗಳ ರಾಷ್ಟ್ರೀಕರಣ ಯುಗ ಹಾಗೂ ಬ್ಯಾಂಕ್ ಸೇವೆಯ ವಿಸ್ತಾರದ ಯುಗ ಎಂದೇ ಹೇಳಬೇಕು.

1991 ಭಾರತದ ಮಟ್ಟಿಗೆ ಪ್ರಮುಖವಾದ ಘಟ್ಟ, ಭಾರತವು ಜಾಗತೀಕರಣ ಗೊಂಡಿತು. ಭಾರತದ ಬ್ಯಾಂಕುಗಳೂ ಜಾಗತೀಕರಣಗೊಳ್ಳಬೇಕಾಯಿತು. ಆರ್‌ಬಿಐನ ಕಾರ್ಯವ್ಯಾಪ್ತಿ ಮತ್ತಷ್ಟು ಹೆಚ್ಚಿತು. ಬೇರೆ ದೇಶಗಳೊಟ್ಟಿಗೆ ಸ್ಪರ್ಧಿಸುವ ಜೊತೆಯಲ್ಲಿಯೇ, ಆಧುನಿಕರಣಗೊಳ್ಳುತ್ತಿದ್ದ ಜನರಿಗೆ ಅನುಕೂಲವಾಗುವಂಥ ನೀತಿಗಳನ್ನು ಆರ್‌ಬಿಐ ರೂಪಿಸಬೇಕಿತ್ತು. 1988ರಲ್ಲಿಯೇ ಸೆಬಿಯನ್ನು

ಸ್ಥಾಪಿಸಲಾಗಿತ್ತು. 1991ರನಂತರ ಇದಕ್ಕೆ ಹೆಚ್ಚಿನ ಅಧಿಕಾರ ನೀಡಲಾಯಿತು. ಬ್ಯಾಂಕುಗಳು ಆಧುನೀಕರಣಕ್ಕೆ ತೆರದುಕೊಂಡವು. ಬ್ಯಾಂಕುಗಳು ಡಿಜಿಟಲೀಕರಣ ಗೊಂಡವು. 1999ರಲ್ಲಿ ಡೆಬಿಟ್ ಕಾರ್ಡ್ ಅನ್ನು ಬ್ಯಾಂಕುಗಳು ವಿತರಿಸಲು ಆರಂಭಿಸಿದವು. ಬ್ಯಾಂಕುಗಳನ್ನು ಮಾತ್ರವಲ್ಲ, ದೇಶದ ಆರ್ಥಿಕತೆಯನ್ನು ಪ್ರಭಾವಿಸುವ ಕೇಂದ್ರ ಸರ್ಕಾರದ ನೀತಿ ರೂಪಣೆಯಲ್ಲಿ ಆರ್‌ಬಿಐ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಅಧಿಕಾರ ವ್ಯಾಪ್ತಿಯ ಕಾರಣದಿಂದಲೇ ಆರ್‌ಬಿಐ, ಕೇಂದ್ರ ಸರ್ಕಾರದೊಂದಿಗೆ ಹಲವು ಬಾರಿ ತೆರೆಮರೆಯ ಜಟಾಪಟಿ ನಡೆಸಿದ್ದೂ ಇದೆ. ಹೀಗೆ ಜನರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಆರ್‌ಬಿಐ ಈಗ 90ರ ವಸಂತಕ್ಕೆ ಕಾಲಿರಿಸಿದೆ.

**ಬರ್ಮಾ, ಪಾಕಿಸ್ತಾನಕ್ಕೂ ಕೇಂದ್ರೀಯ ಬ್ಯಾಂಕ್ ಆಗಿದ್ದ ಆರ್‌ಬಿಐ :**

1937ರಲ್ಲಿ ಮ್ಯಾನ್ಮಾರ್ (ಅಂದಿನ ಬರ್ಮಾ) ಭಾರತದಿಂದ ಬೇರ್ಪಟ್ಟಿತು. ಆದರೆ, ಜಪಾನಿಗರು ಮ್ಯಾನ್ಮಾರ್ ಅನ್ನು ವಶಪಡಿಸಿಕೊಳ್ಳುವವರೆಗೂ (1947) ಭಾರತೀಯ ರಿಸರ್ವ್ ಬ್ಯಾಂಕ್ ಮ್ಯಾನ್ಮಾರ್ ಕೇಂದ್ರೀಯ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು, ಪಾಕಿಸ್ತಾನವು ರಚನೆಗೊಂಡ ಬಳಿಕವೂ, ಭಾರತೀಯ ರಿಸರ್ವ್ ಬ್ಯಾಂಕ್ ಪಾಕಿಸ್ತಾನಕ್ಕೂ ಕೇಂದ್ರೀಯ ಬ್ಯಾಂಕ್ ಆಗಿತ್ತು. 1948ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಸ್ಥಾಪನೆಗೊಂಡಿತು. ಈ ತರುವಾಯ, ಭಾರತೀಯ ರಿಸರ್ವ್ ಬ್ಯಾಂಕ್ ಭಾರತಕ್ಕಷ್ಟೇ ಕೇಂದ್ರೀಯ ಬ್ಯಾಂಕ್ ಆಯಿತು.



## ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಚಾಮರಾಜನಗರದ ಬಂಡೀಪುರ ಅಭಯಾರಣ್ಯದಲ್ಲಿ ಹುಲ್ಲು ಮೆಯ್ಯುತ್ತಿದ್ದ ಆನೆ ಮರಿಯೊಂದರ ಮೇಲೆ ಹುಲಿಯೊಂದು ಏಕಾಏಕಿ ದಾಳಿ ನಡೆಸಿ, ಕೊಂದು ಹಾಕಿದೆ. ಆನೆ ಮರಿ ಸಾವನ್ನಪ್ಪಿರುವ ಹಿನ್ನೆಲೆ ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು-ಊಟಿ ರಸ್ತೆಯಲ್ಲಿ ವಾಹನ ಸಂಚಾರ ಹಲವು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತು.
- ಯುವಿಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ವರ್ಷವಿಡೀ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ದುಬೈನಲ್ಲಿ ಕಳೆದ ವಾರ ಹಲವು ವರ್ಷಗಳಿಗೆ ಆಗುವಷ್ಟು ನೆಲವೇ ಕೊಚ್ಚಿಹೋಗುವಷ್ಟು ಮಳೆ ಸುರಿದಿದೆ.
- ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಸಳಿಕಟ್ಟೆ ಗ್ರಾಮದ ರೈತ ಗೋವಿಂದ ಗುಂಡಪ್ಪ ಗುಂಡ್ಲು ಅವರು ತಮ್ಮ ತೋಟದ ಬೋರ್ವೆಲ್‌ನಿಂದ ತಮ್ಮೂರಿನ ಕರೆಗೆ ನೀರು ತುಂಬಿಸಿದ್ದಾರೆ. ಹೀಗೆ ಕಳೆದ ಮೂರು ವರ್ಷಗಳಿಂದಲೂ ಬೇಸಿಗೆ ಕಾಲದಲ್ಲಿ ಕರೆಗೆ ನೀರು ಹರಿಸುವ ಮೂಲಕ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿದ್ದಾರೆ.
- ಗುಜರಾತಿನ ಸಬರಕಾಂತ ಜಿಲ್ಲೆಯ ಹಿಮ್ಮತ್ ನಗರದ ನಿವಾಸಿಗಳಾದ ಭವೇಶ್ವಾಯ್ ಭಂಡಾರಿ ಮತ್ತು ಅವರ ಪತ್ನಿ ಜಿನಾಲ್ ಭಂಡಾರಿ ಅವರು ತಮ್ಮ ರೂ.200 ಕೋಟಿ ಮೌಲ್ಯದ ಸಂಪತ್ತಿನಲ್ಲಾ ದಾನ ಮಾಡಿ ಸನ್ಯಾಸ ಸ್ವೀಕರಿಸುವ ಮೂಲಕ, 2022ರಲ್ಲಿ ಸನ್ಯಾಸತ್ವ ಸ್ವೀಕರಿಸಿದ ಅವರ 19 ವರ್ಷದ ಮಗಳು ಮತ್ತು 16 ವರ್ಷದ ಮಗನ ದಾರಿಯನ್ನು ಅನುಸರಿಸಿದ್ದಾರೆ.
- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಸ್ಟಾಟಿಸ್ಟಿಕ್ ಫೋರ್ಸ್ ಕಮಾಂಡ್ ಸಂಸ್ಥೆಗೂ ಒಡಿತಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ವಿಪಣಿ ಅಗ್ನಿಪ್ರೈಮ್ ಹಾರಾಟ ಪರೀಕ್ಷೆಯನ್ನು ಬುಧವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
- 2026ರಲ್ಲಿ ಯುಎಸ್ ಮೂಲದ ಆರ್ಚರ್ ಏವಿಯೇಷನ್ ಸಂಸ್ಥೆ ತಮ್ಮ ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಿದ್ದು, ದೆಹಲಿಯ ಕನ್ಯಾಟ್ ಪ್ಲೇಸ್‌ನಿಂದ ಹರಿಯಾಣದ ಗುರುಗ್ರಾಮ್‌ಗೆ ಕೇವಲ 7 ನಿಮಿಷಗಳಲ್ಲಿ ಪ್ರಯಾಣಿಸ ಬಹುದಾಗಿದೆ. ನಂತರದ ದಿನಗಳಲ್ಲಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಇದೇ ರೀತಿಯ ಸೇವೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

## ಹಿ ದು ಗ ರ ಅ ನಿ ಸಿ ಕೆ . . .



**ಅಲ್ಲಿನ ತನಕ ಸಾಲಗಾರರು ಕಾಯಬೇಕಿದೆ :** ರಾಷ್ಟ್ರೀಯ ಅಂಕಿ-ಅಂಶ ಕಚೇರಿ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ ಇಳಿದಿದ್ದರೂ, ಬಡ್ಡಿ ದರದಲ್ಲಿ ಇಳಿಕೆಯಾಗಿಲ್ಲ. ಮುಂದಿನ ತ್ರೈಮಾಸಿಕದ ವೇಳೆಗೆ ಶೇ. 3.8ಕ್ಕೆ ಇಳಿಯಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ನಂತರವಷ್ಟೆ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಇಳಿಸಬಹುದು. ಅಲ್ಲಿನ ತನಕ ಸಾಲಗಾರರು ಕಾಯಬೇಕಿದೆ.

► ಸೂರ್ಯಕಾಂತ ಪಾಟೀಲ, ಗದಗ

**ಇದರಲ್ಲಿ ಹೆಮ್ಮೆ ಪಡುವುದು ಏನಿಲ್ಲ :** ದೇಶದಲ್ಲಿ ಡಿಜಿಟಲ್ ಪಾವತಿ ಬೆಳವಣಿಗೆಗೆ ಅಮೆರಿಕಕ್ಕಿಂತ ಹೆಚ್ಚಾಗಿದೆ. ನಾವಿಂದು ರೂ. 120 ಕೋಟಿ ಮೌಲ್ಯದ ಯುಪಿಐ ವಹಿವಾಟು ನಡೆಸಲಾಗುತ್ತಿದೆ ಎಂದು ವಿದೇಶಾಂಗ ಸಚಿವರು ಹೆಮ್ಮೆ ಪಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಲ್ಲಾ ಯಾವುದೇ ಮುಖಬಿಲೆಯ ನೋಟುಗಳಿಗೂ ಚಿಲ್ಲರೆ ದೊರೆಯದಿರುವ ಕಾರಣ ಜನ ಡಿಜಿಟಲ್ ಪಾವತಿಗೆ ಮೊರೆ ಹೋಗುತ್ತಿದ್ದಾರೆಯೇ ಹೊರತು, ಇದರಲ್ಲಿ ಹೆಮ್ಮೆ ಪಡುವುದು ಏನಿಲ್ಲ.

► ಆರ್.ವಿ. ಕಿರಣ್‌ಕುಮಾರ್, ತುಮಕೂರು

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,  
ಮುಖ್ಯ ಕಾರ್ಯನಿರ್ವಹಣಾಧಿಕಾರಿ,  
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ  
ಬ್ಯಾಂಕುಗಳ ಮಹಾಮಂಡಳ ನಿ.,  
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the  
Karnataka State Co-operative Urban Banks Federation Ltd., Bangalore - 560027.  
Published at : # 132, K.H. Road, Bangalore - 560027.  
Printed at : Navarathna Printers, # 35, 3<sup>rd</sup> Cross, Sudhamanagar, Bangalore - 560027.